

United Spirits Limited

Registered Office: UB Tower #24, Vittal Mallya Road, Bengaluru 560 001

Tel: +91 80 2221 0705 Fax: +91 80 2224 5253 www.diageoindia.com

8th November 2023

BSE Limited Listing Department Dalal Street, Mumbai 400 001 Scrip Code: 532432 National Stock Exchange of India Limited Exchange Plaza, C-1 Block G, Bandra Kurla Complex, Bandra East, Mumbai- 400051 Scrip Code: MCDOWELL-N

Dear Sirs,

Sub: Copy of Newspaper Advertisement

In accordance with the captioned subject, copies of the newspaper advertisement published today in 'Economics Times' and 'Vijaya Karnataka' are enclosed.

This is for your information and record.

Thank You,

For United Spirits Limited

Mital Sanghvi Company Secretary

Encl: as above

























uiter at IIM-A **icements**

Enterprise tech consisted of companies like Atlassian Corporation, Google, Ikigai Labs and Adobe, which gave the highest offers in this cohort.



participted

19 offers to the class of 2025: FinIO among 40 cos which

There was a fourfold increase in firms in the core manufacturing and infrastructure cohort. Several new companies participated, including Uppskale, Bri-tish Petroleum.

IIM-Ahmedabad concluded the summer internship process by placing all the candidates within the three-cluster

process. Boston Consulting Group with 22 offers and the Mahindra Group with 11 were the top recruiters in Cluster 1 and Cluster 2, respectively.

India Inc's Small-Town Push Drives Job Demand

Hiring muted in metros amid macroeconomic, geopolitical headwinds

> Rica.Bhattacharyya @timesgroup.com

Mumbai: There's a growing chasm between the job markets of small towns and Metro cities. On the one end, there is an increasing demand for manpower in the country's smaller towns and cities where ma ny companies are ramping up manpower to cater to their expansion plans and rising consumer demand, according to data from staffing companies such as Teamlease Services. Xpheno and Foundit.

On the other, job creation is muted in the Metros cities where companies are cautious in adding to payrolls amid macroeconomic and geopoli-

Tier 2 and 3 towns - the likes of Rajpura, Kushaiguda, Hosur, Lud-hiana, Jodhpur, Jabalpur, Kalwara, Zirakpur, just to name a few recorded a 17% y-o-y increase in Jul-Sep in hiring activity in entrylevel white collar and blue collar jobs across e-commerce, manufacturing, BFSI, and telecom sectors, showed data from Teamlease Services. This compares with a 5% de-cline in the Metros.

Data from Xpheno echoes the trend. It shows a near 2X increase in entry-level white collar jobs in small towns in Oct 2023 from a year ago.

A combination of factors including penetration of banks and financial services companies into new and unbanked regions, increase in ecommerce and retail sales and demand for frontline workers in manufacturing sectors such as auto, electronics, phone, among others, is leading to this trend, said company officials.

Trends Poles Apart

Cos ramp up manpower in smaller towns to meet rising demand

Rajpura, Kushaiguda, Hosur, Ludhiana, Jodhpur, Jabalpur, Kalwara, Zirakpur, saw rise in hiring

"Many companies are looking to expand beyond the Metro cities leading to a rise in demand for talent, which is in short supply," said Kartik Narayan. CEO-staffing TeamLease Services. There is a huge push for personal loan, home loan, credit card sales in

BFSI. The market Small towns saw 17% in demand: y-o-y rise in Jul-Sep in Sales and hiring activity, while support cities saw a 5% decline varehousing and delivery machine operators & other shopfloor

Top roles

panding for ecommerce and retail companies too, while phone, electronics, auto and large contract manufacturers also need more people to ramp up production," he added.

Concurred Anil Ethanur, co-founder, Xpheno: "Companies in fin-

tech, NBFC, MSME, ecommerce and retail are looking to increase footprint in tier 2 and 3 cities even as hiring in mega cities and especially in the technology and startup sectors - the largest employment gene-rators - continue to be muted."

Top roles in demand include sales and support (credit card, home loans, automobile sales, to name a warehousing and delivery, machine operators, and other shopfloor workers.

Take the case of IIFL's gold loan bu siness that has doubled its branch network to 3,000 in four years due to ballooning demand for credit from underserved smaller locations.

"To meet the business expansion we have become a major employer in Tier 2, Tier 3 and Tier 4 cities," sa id Saurabh Kumar, head of gold loan business, IIFL Finance.

Alkyl Amines Chemicals Limited

CIN: L99999MH1979PLC021796

Office: 401-407, Nirman Vyapar Kendra, Plot No.10, Sector 17, Vashi, Navi Mumbai 400 703 67946618 Fax:-022-67946666 E-mail: legal@alkylamines.com Web: www.alkylamines.com



ACT OF UNAUDITED FINANCIAL RESULTS FOR ITER AND HALF YEAR ENDED SEPTEMBER 30, 2023

(₹ in crores, except per share data)

	Quarter ended		Half Yea	Year ended	
September 30, 2023	June 30, 2023	September 30, 2022 (Unaudited)	September 30, 2023	September 30, 2022	March 31, 2023 (Audited)
(Unaudited)	(Unaudited)		(Unaudited)	(Unaudited)	
352.15	409.79	408.74	761.94	882.05	1682.33
36.43	66.39	71.35	102.82	178.80	308.56
27.24	49.77	52.41	77.01	134.29	228.66
26.61	49.35	51.38	75.96	132.96	226.79
10.22	10.22	10.22	10.22	10.22	10.22
5.33	9.74	10.26	15.07	26.29	44.75
5.32	9.72	10.24	15.05	26.24	44.68

of the detailed format of Unaudited Quarterly/ Half Yearly Financial Results filed with the Stock tion 33 of the SEBI (Listing Obligations & Disclosure Requirements) Regulations, 2015. The full ilable on the Stock Exchanges' Websites (www.bseindia.com, www.nseindia.com) and on the

UNITED SPIRITS LIMITED

DIAGEO

INDIA

Regd. Office: 'UB Tower', #24, Vittal Mallya Road, Bengaluru-560 001. Tel: +91 80 2221 0705; Fax: +91 80 3985 6862 Email: investor.india@diageo.com; Website: www.diageoindia.com Corporate Identity Number: L01551KA1999PLC024991

NOTICE

A meeting of the board of directors of the Company is scheduled to be held on 8th November 2023 to inter-alia consider declaration of interim dividend. The interim dividend, if declared, shall be paid to the equity shareholders whose names appear on the Register of members of the company or in records of the depositories as beneficial owners of the shares as on 17th November 2023 which is the record date fixed for the purpose

Pursuant to the changes introduced in the Finance Act, 2020, dividends paid or distributed by a Company after April 1, 2020 shall be taxable in the hands of the shareholders. The rate at which the dividend may be subject to withholding tax would vary depending on the residential status of the shareholder and the documents submitted by them and accepted by

Tax would not be deducted at source on payment of dividend to resident Individual shareholder, if total dividend amount to be paid in a financial year does not exceed Rs. 5,000.

Details of Income Tax TDS provisions and process to avail lower/beneficial tax rate is available on the weblink https://www.diageoindia.com/en/investors/shareholder-centre/downloads

Any eligible shareholder, who wishes to avail the benefit of non-deduction of tax at source, is requested to submit the relevant documents on or before 15th November 2023 on the portal weblink https://www.integratedindia.in/ExemptionFormSubmission.aspx

Kindly note that exemption forms submitted to any other email ids/other portals/for other client(s) of Registrar and Share Transfer Agent will not be considered. Application of beneficial tax rate shall depend upon the completeness of the documents submitted by the shareholders and review to the satisfaction of the Company.

For UNITED SPIRITS LIMITED

Place: Bengaluru Date: 7th November, 2023

Mital Sanghvi Company Secretary





DIAGEO

ಕಡಿಮೆ ಖರ್ಚಿನಲ್ಲಿ ಚಳಿಗಾಲದ ಅಧಿವೇಶನ್ರ

ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಗೆ ಎರಡು ದಿನ ಮೀಸಲು । ಸ್ಪೀಕರ್ ಖಾದರ್, ಸಭಾಪತಿ ಹೊರಟ್ಟಿಮಾಹಿತಿ



ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಸಬಾಪತಿ ಬಸವರಾಜ ಹೊರಟಿ ಮಂಗಳವಾರ ಸಿದತೆ ಪರಿಶೀಲಿಸಿದರು

ವಿಕ ಸುದ್ದಿಲೋಕ ಬೆಳಗಾವಿ

ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಈ ಬಾರಿ ಕಡಿಮೆ ಖರ್ಚಿನಲ್ಲಿ ನಡೆಸುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.

ಯು.ದಿ.ಸಾವರ್ ಹಳ್ಳದಲ್ಲದ್ದು.

ಸುವರ್ಣ ವಿಧಾನಸ್ಥರದಲ್ಲಿ ಮಂಗಳವಾರ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಜಂಟ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, "ಅಧಿ ಪರೇಶದ ದಿನಾಂಕವನ್ನು ಸರಕಾರ ಇನ್ನೂ ನಿಗರಿಪಡಿಸಿಲ್ಲ, ಆದರೆ, ಡಿ.4ರಿಂದ ನಡೆಯುವ ಸಾಧ್ಯತೆ ಇದೆ. ವಿಶೇಷವಾಗಿ

ಆದರೆ, ಡ.400ದ ನಿಡಯವಾ ಸಾಧ್ಯತ್ತ ರಮ. ಮಳಣವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಭುರತ ಚರ್ಚೆಗೇ ಎರಡು ದಿನ ಕಲಾಪ ಮೀನಲಿಡಲಾಗುವುದು", ಎಂದರು. "ಅಧಿವೇಶನ ಯಶಭೆಗೆ ನಾನಾ ಸಮಿತಿ ರಚಿಸಲಾಗುತ್ತಿದೆ. "ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮದವರು ಮತ್ತು ವೀಕ್ಷಣೆಗೆ ಬರುವ ವಿದ್ಯಾರ್ಥಿಗಳ ಸಹಿತ ಎಲ್ಲರಿಗೂ ಸಕಲ ಸೌಕರ್ಯ ಕಲ್ಪಿಸಲಾಗುವುದು. ಶಾಲಾ ಬಸ್ಗಗಳಿಗೆ ಸುವರ್ಣ ವಿಧಾನಸೌಧದವರೆಗೆ ಅವಕಾಶ ನೀಡಲಾಗುವುದು'', ಎಂದರು.

ಸೌದ ಬಾಡಿಗೆಗಿಲ: ಇದೇ ಅದಿವೇಶನದಲಿ ಸೌದದಲಿ ಹರಲಾಲ್ ನೆಹರೂ ಭಾವಚಿತ್ರ ಅಳವಡಿಸಲು ಸಿದ್ಧತೆ ಜವಾಹರರಾಲ್ ನಹರೂ ಭಾವಚಿತ್ರ ಆಕಡೆಗಳು ಸಿದ್ಧತೆ ನಡೆದರೆ ಎನ್ನಲಾಗುತ್ತಿನ ನೀವೇ ಎಂಬ ಪ್ರಶ್ನೆಗೆ ಉತ್ತರಿಸಿದ ಖಾದರ್, "ಈ ಬಗ್ಗೆ ಚರ್ಚಿಸುತ್ತೇವೆ" ಎಂದರು. "ಸೌಧವನ್ನು ಬಾಡಿಗೆಗೆ ಕೊಡುವ ವಿಚಾರಲ್ಲು ಆದರೆ, ರಾಷ್ಟ್ರಮಜ್ಞದೆ ಸಮ್ಮೇಳನ, ಕಾರ್ಯಾಗಾರಗಳಿಗೆ ಸಂಟ್ರಲ್ ಹಾಲ್ ಮತ್ತು ಇತರೆ ಸೌಕರ್ಯಗಳನ್ನು ಬಳಸುವ ಬಗ್ಗೆ ಚಂತನೆ ನಡೆದುತ್ತಿನ್ನೆ" ಎಂದನ್ನು ಸಂಕ್ಷಣಗಳನ್ನು ಬಳಸುವ ಬಗ್ಗೆ ಚಂತನೆ ನಡೆದುತ್ತಿನ್ನು ಒಂದನ್ನು ಸಂಕ್ಷಣಗಳನ್ನು ಬಳಸುವ ಬಗ್ಗೆ ಚಂತನೆ ನಡೆದುತ್ತಿನ್ನು ಸಂಕ್ಷಣಗಳನ್ನು ಬಳಸುವ ಬಗ್ಗೆ ಚಂತನೆ ಸತ್ತಿನ್ನು ಸಂಕ್ಷಣಗಳನ್ನು ಬಳಸುವ ಬಗ್ಗೆ ಚಂತನೆ ಸಕ್ಷಣಗಳನ್ನು ಬಳಸುವ ಬಗ್ಗೆ ಚಂತನೆ ಸಕ್ಷಣಗಳನ್ನು ಸಂಕ್ಷಣಗಳನ್ನು ಸಂಕ

ಮಹಾ ಮಾದರಿಯಾಗಲಿ: ಸಭಾಪತಿ ಹೊರಟ್ಟಿ ಮಾತನಾಡಿ,

A TOP A

ಚರ್ಚೆಗೆ 2 ದಿನ

ಮಂಗಳವಾರ ಮತ್ತು ಬುಧವಾರ ಎರಡು ದಿನ ಉತ್ತರ ಕರ್ನಾಟಕದ ಚರ್ಚೆಗೆ ಮೀಸಲಿಟ್ಟು ಈ ಭಾಗದ ಸಮಸ್ಯೆಗಳನ್ನು ಪರಿಹರಿಸುವ

ಸಮ್ಯಗಳನ್ನು ಪರಿಹರಿಸುವ ಹಾಗೂ ಸೌಲಭ್ಯಗಳನ್ನು ಪೃದ್ಧಿಸಲು ಕೃತು ಕೈಗೊಳಲಾಗುತ್ತದೆ. ಸುವರ್ಣಸೌಧಕ್ಕೆ ಈಗಾಗಲೇ ಸ್ಥಳಾಂತರಗೊಳ್ಳಲು ಸೂಚಿಸಿರುವ ಸಕ್ತರೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಪ್ರಧಾನ ಕಚೇರಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ವಿಶೇಷ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗುವುದು'', ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

''ಮಹಾರಾಷ ಸರಕಾರ ಮುಂಬಯಿ ಮತ್ತು ನಾಗಪುರಕ್ಕೆ ತೆರಳಿ ಯಶ್ಯು ಅಧಿವೇಶನ ನಡೆಸುತ್ತಿರುವ ಮಾದರಿಯಲ್ಲಿ ನಾವು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ನಡೆಸಬೇಕಿದೆ. ಬಜೆಟ್ ಅಧಿವೇಶನ ವಿಧಾನಸೌಧದಲ್ಲಿ ಮಾಡಿದರೆ, ರಾಜ್ಯಪಾಲರ ಜಂಟಿ ಅಧಿವೇಶನ ಸುವರ್ಣ ವಿಧಾನಸೌಧದಲ್ಲಿ ಜಂಟಿ ಅಧಿವೇಶನ ಸುವರ್ಣ ವಿಧಾ ನಡೆಸುವಂತಾಗಲಿ'', ಎಂದು ಸಲಹೆ ನೀಡಿದರು.

"ಬೆಳಗಾವಿಯಲ್ಲಿ ಪ್ರತಿಭಟನೆಗಳ ಪ್ರಮಾಣ ಕಡಿಮಯಾದರೆ ವ್ಯವಸ್ಥಿತವಾಗಿ ಅಧಿವೇಶನ ನಡೆಸಲು ಹೆಚ್ಚಿನ ಸಮಯ ಸಿಗುತ್ತದೆ. ನಾನಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲ, ಹೀಗಾಗಿ ಪ್ರತಿಭಟನಾಕಾರರನ್ನು ಮುಂಚಿತವಾಗಿಯೇ ಕರೆಸಿ, ಸಮಸ್ಯೆ ಇತ್ಯರ್ಥಕ್ಕೆ ಕ್ರವ ಕೈಗೊಳ್ಳುವಂತೆ ಆಯಾ ಇಲಾಖೆಗಳ ಸಚಿವರು ಮತಿ ಅಧಿಕಾರಿಗಳಿಗೆ ಸೂಚಿಸಲಾಗುವುದು'', ಎಂದು ಹೇಳಿದರು.

ಯುನೈಟೆಡ್ ಸ್ಟಿರಿಟ್ಸ್ ಲಿಮಿಟೆಡ್

ನೋಂದಾಯಿತ ಕಥೇರ: 'ಯುಬಿ ಟವರ್', #24, ಏಕ್ಕರ್ ಮಲ್ಯ ರಸ್ತ್ರಿ ಬೆಂಗಳೂರು -560 001 ಫೋಸ್: +91 80 22210705; ಫ್ಲಾಕ್ಸ್: +91 80 22245253 ಇಮೇರ್: investor.india@diageo.com; ವೆಬ್ಸ್ಕ್ರೀಸ್: www.diageoindia.com ಕಾರ್ಮೇರೇಟ್ ಬರುಟಟಿ ಸಂಬರ್: L01551K41999PLC024991

ಹೂಟಾನ ಮಧ್ಯಂತರ ಲಾಭಾಂಶದ ಘೋಷಣೆಯನ್ನು ಪರಿಗಣಿಸಲು ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯನ್ನು 8ನೇ ನಡೆಂಬರ್ 2023 ರಂದು ಅಯೋಜಿಸಲಾಗಿದೆ. ಮಧ್ಯಂತರ ಲಾಭಾಂಶವನ್ನು ಘೋಷಿಸಿದರೆ, 17ನೇ ನಡೆಂಬರ್ 2023 ರಂತೆ ಈಕ್ಕಿಟಿ ಹೇರುವಾರರಿಗೆ ಕಂಪನಿಯ ಸದಸ್ಯರ ರಿಜಸ್ಟರ್ನನ್ನು ಅಥವಾ ಶೇವಣಿದಾರರ ವಾಖರೆಗಳಲ್ಲಿ ಹೇರುಗಳ ಲಾಭಾವಾರ್ತ ಮಾರೀಕರಿಗೆ ಮಾಡುತಗಾಗಿದೆ. ಈ ಉದ್ದೇಶಕ್ಕಾಗಿ 17ನೇ ನಡೆಂಬರ್ 2023 ರಂತೆ ಮಾಲಿರೆ ರಾಖರಕವನ್ನು ನೀಗದಿಪನೀಶಾಗಿದೆ. ಹಣಕಾಸು ಕಾಯಿದೆ, 2020 ರಲ್ಲಿ ಪರಿಚಯಿಸಲಾದ ಬದಲಾವಣೆಗಳಿಗೆ ಅನುಸಾರವಾಗಿ, ವಿಪ್ರಿಲ್ 1, 2020ರ ನಂತರ ಕಂಪನಿಯು ಮಾಡುತಿಸಿದ ಅಥವಾ 2020ರ ಬೆಳ್ಳ ಪರಿಚಯಿಸಲಾದ ಬದಲಾವಣೆಗಳಿಗೆ ಅನುಸಾರವಾಗಿ, ವಿಪ್ರಿಲ್ 1, 2020ರ ನಂತರ ಕಂಪನಿಯು ಮಾಡುತಿಸಿದ ಅಥವಾ 2020ರ ಪ್ರದೇಶವಾಗಿ ಪರೀಕರಣವಾರ ಕೈಯಲ್ಲಿ ತೆರಗಿಗೆ ಒಳಸಮತ್ತದೆ. ವಾಭಾಂತವು ತಡೆದಿದಿಯುವ ತೆರಗಿಗೆ ಒಳಸಮತ್ತದೆ. ವಾಭಾಂತವು ತಡೆದಿದಿಯುವ ತೆರಗಿ ಬಳಸುಗಳನ್ನು ಅವರಿಂದಿಸಿ ಬದಲಾಗುತ್ತದೆ.

ಒಂದು ಹಣಕಾಸು ವರ್ಷದಲ್ಲಿ ಪಾವತಿಸಬೇಕಾದ ಒಟ್ಟು ಲಾಭಾಂಶ ಮೊತ್ತವು ರೂ 5,000 ಮೀರದಿದ್ದರೆ, ನಿವಾಸಿಯ ವೈಯಕ್ತಿಕೆ ಷೇರುದಾರರಿಗೆ ಲಾಭಾಂಶದ ಪಾವತಿಯ ಮೇಲೆ ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುವುದಿಲ್ಲ.

ಆದಾಯ ತೆರಿಗೆ TDS ನಿಬಂಧನೆಗಳ ವಿವರಗಳು ಮತ್ತು ಕಡಿಮೆ/ಲಾಭವಾಯಕ ತೆರಿಗೆ ದರವನ್ನು ಪಡೆಯುವ ಪ್ರಕ್ರಿಯೆಯ https://www.diageoindia.com/en/investors/shareholder-centre/downloads ವೆಬ್ಲರಿಂಕನಲ್ಲಿ ಲಭ್ಯವಿದೆ ಮೂಲದಲ್ಲಿ ತೆರಗೆಯನ್ನು ಕಡಿತಗೊಳಸದಿರುವ ಲಾಭವನ್ನು ಪಡೆಯಲು ಬಯಸುವ ಯಾವುವೇ ಅರ್ಹ ಷೇರುದಾರರು, 15ನೇ ನವೆಂಬರ್ 2023 ರಂದು ಅಥವಾ ಮೊದಲು ವೆಬ್೦ಂಕ್ https://www.integratedindia.in/ExemptionForm Submission.aspx ಹೋರ್ಟಲ್ನಲ್ಲಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ವಿನಂತಿಸಲಾಗಿದೆ.

ಮಾವುದೇ ಇತರ ಇಮೇಲ್ ಐಡಿಗಳಾಗೆ/ಇತರ ಪೋರ್ಟಲ್ಗಳಾಗಿಗೆ ರಿಲ್ದಾಾರ್ ಮತ್ತು ಶೇರ್ ಟ್ರಾನ್ಸ್ಫ್ಯಪ್ ಏಶೇಂಬ್ಗ್ ಇತರ ಕ್ರೈಎರ್(ಗಳಿಗೆ) ಸಲ್ಲಿಸಿದ ವಿನಾಯತಿ ಫಾರ್ಮ್ಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದನ್ನು ರಯವಿಟ್ಟು ಗಮಾಸಿ. ರಾಜಧಾದಂತೆ ತೆರೆಗೆ ರವದ ಆಸ್ಪ್ರಯತ್ನ ಹೇಳುದಾರರು ಸಲ್ಲಿಸಿದ ದಾಖಲೆಗಳ ಸಂಪೂರ್ಣತೆಯನ್ನು ಆವಲಂಬಿಸಿರುತ್ತದೆ ಮತ್ತು ಕಂಪನಿಯ ತೃಪ್ತಿಯನ್ನು ಪರಿಸಿಲಿಸುತ್ತದೆ.

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಪರವಾಗ

ಸ್ಥಳ : ಬೆಂಗಳೂರು ದಿನಾಂಕ : 7ನೇ ನವೆಂಬರ್ 2023

ಮಿತ್ತಲ್ ಸಂಘ್ವ ಕಂಪನಿಕಾರ್ಯದಶೀ

'ರೀ.. ನಿಮ್ಮ ಮನೆಯಾಗಿದ್ರೆ ಹೀಗೆ ಇಟ್ಟುಕೊಳ್ಳಿದ್ದಾ?

ವಿಕ ಸುದಿಲೋಕ ಬೆಳಗಾವಿ

ರೀ.. ನಿಮ್ಮ ಮನೆಯಾಗಿದ್ರೆ ಹೀಗೆ ಇಟ್ಟುಕೊಳ್ಳಿದ್ರಾ? ನಿಮಗೆ ಜವಾಬ್ದಾರಿ ಬೇಡ್ವಾಸ್ವಲ್ಪನಾದ್ರೂ. -ಇದು ಸುವರ್ಣ

-ಇದು ಸುವರ್ಣ ವಿಧಾನಸೌಧದ ನಿರ್ವಹಣೆ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆ ಆಧಿ ಕಾರಿಗಳು ಮತ್ತು ಗುತ್ತಿಗೆದಾರರನ್ನು

ಕಾರಿಗಳು ಮತ್ತು ಗುತ್ತಿಗದಾರರನ್ನು ಎಧಾನಸಭಾಧ್ಯಕ್ಷ ಯು.ಟಿ. ಖಾದರ್ ತರಾಟೆಗೆ ತೆಗೆದುಕೊಂಡ ಪರಿ. ಎಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಸಿದ್ಧತೆಗಳ ಪರಿಶೀಲನೆ ನಡೆಸುತ್ತಿರುವ ಸಿದ್ಧಾಣಗಳ ಪರಿಚಲನ ನಡೆಸುತ್ತರುವ ವೇಳೆ ಸೌಧದ ಪ್ರವೇಶದ್ವಾರದ ಬಳಿ ಬಣ್ಣ ಮಾಸಿರುವುದು ಹಾಗೂ ಕೆಲೆಯಾಗಿದ್ದನ್ನು ಕಂಡ ಖಾದರ್ ಸಿಡಿಮಿಡಿಗೊಂಡರು.

'ಸುವರ್ಣ ವಿಧಾನಸೌಧ ನಿರ್ವ ಹಣೆಗೆ ವರ್ಷಕ್ಕೆ 6 ಕೋಟಿ ರೂ. ಬರ್ಚು ಹಣೆಗೆ ವರ್ಷಕ್ಕೆ 6 ಕೋಟಿ ರೂ. ಬರ್ಚು ಮಾಡುತ್ತೇವೆ. ಸ್ವಕ್ಷಕಗಾಗಿಯೇ 120ಕ್ಕೂ ಅಧಿಕ ಕಾರ್ಮಕರಿದ್ದಾರೆ. ಇಷ್ಟಲ್ಲ ಇದ್ದರೂ ನೀವೇನ್ ಮಾಡ್ತಿದ್ದೀರಿ?" ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಎಸ್. ಎಸ್.ಸೊಬರದ ಅವರನ್ನು ಪ್ರಶ್ನಿಸಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ,

ನಿರ್ವಹಿಸಬೇಕು. ಧ್ವನಿವರ್ಧಕ, ಸ್ವಚ್ಚತೆ, ಆಸನ ವ್ಯವಸ್ಥೆ ವಿದ್ಯುಚ್ಛಕ್ತಿ, ಅಂತರ್ಜಾಲ ಸಂಪರ್ಕ, ಟಿವಿ ಪರದ, ಕಂಪ್ಯೂಟರ್ ಸೇರಿದಂತೆ ಅದಿವೇಶನ ಸಂದರ್ಭದಲಿ ಅಗತ್ಯ ಮೂಲಸೌಕರ್ಯಗಳನ ''ವರ್ಷವಿಡೀ ಸುವರ್ಣ ಸೌಧದ ಉತಮ ನಿರ್ವಹಣೆಗೆ ಸಂಬಂಧಿ ಸಿದಂತೆ ಶಾಶ್ವತ ಯೋಜನೆ ರೂಪಿಸಲಾಗುವುದು'', ಎಂದರು.

ಸಿದ್ದರಾಮಪ್ಪ, ಜಿಪಂ ಸಿಇಒ ಹರ್ಷಲ್ ಭೋಯರ್, ವಿಧಾನಪರಿಷತ್ ಕಾರ್ಯ ದರ್ಶಿ ಮಹಾಲಕ್ಷ್ಮೀ, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಇದ್ದರು.

ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ನಿರ್ಮಿಸಿರುವ ಸುವರ್ಣ ವಿಧಾನನಿವಿಧದ ಆಶಯ ಇತ್ಯೂ ಇಡೇರಿಲ್ಲ. 'ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು' ಎಂಬ ಕೂಗು ತಗ್ಗಿಬದ್ದೊಂದೇ ಸಮಾಧಾನ. ಈ ಭಾಗದ ಅಭಿವೃದ್ಧಿ ಬಗ್ಗೆ ದಕ್ಷಣ ಕರ್ನಾಟಕದ ಜನಪ್ರತಿನಿಧಿಗಳು ಚರ್ಚಿಸಿದಷ್ಟು, ನಮ್ಮ ಭಾಗದವರು ರುವುದು ವಿಪರ್ಯಾಸ.

- **ಬಸವರಾಜ ಹೊರಟ್ಟಿ** ವಿಧಾನ ಪರಿಷತ್ ಸಭಾಪತಿ

ಜೆಎಸ್ಡಬ್ಲ್ಯೂಗೆ ಪ್ರತಿ ಯೂನಿಟ್ಗೆ 7.25 ರೂ.ಪಾವತಿಸಲು ಆದೇಶ

ವಿಕ ಸುದ್ದಿಲೋಕ ಬೆಂಗಳೂರು

ವಿದ್ಯುತ್ ಸರಬರಾಜು ಕುರಿತಂತೆ ತಾನು ಎದ್ದುಕ್ ಸರಬರಣದ ಕುರತಂತ ತನನ ಸಲ್ಲಿಸಿರುವ ಆರ್ಜಿ ಇತ್ಯರ್ಥವಾಗುಕವರೆಗೆ ಜೆಎಸ್ ಡಬ್ಲ್ನೂ ಎನರ್ಜಿ ಲಿಮಿಟೆಡ್ನಾಂದ ಖರೀದಿಸುವ ಪ್ರತಿ ಯೂನಿಟ್ ವಿದ್ಯುತ್ ಗೆ 7.25 ರೂಪಾಯಿ ಪಾವತಿಸು ವಂತೆ ಹೈಕೋರ್ಚ್, ಸರಕಾರಕ್ಕೆ ಆದೇಶಿಸಿದೆ.

ಹೈಕೋರ್ಟ್, ಸರಕಾರಕ್ಕೆ ಆದೇಶಿಸಿದೆ. ಹೆಚ್ಚುತ್ತರ ಎದ್ದುತ್ ಅನ್ನು ರಾಜ್ಯದ ಗಿರ್ವಗೆ ಪುರೈಸುವಂತೆ ಎಕಸದಸ್ಥ ಪೀಠವು ಅ.17ರಂದು ನೀಡಿದ್ದ ಆದೇಶ ಪ್ರಶಿಸಿ. ಹೆಚ್ಚುತ್ತರು ಸಲ್ಟೀದ್ದ ಮಾಲ್ಯವು ಆಲಿಸಿದೆ ಸಿಜೆ ಪಿ.ಬಿ. ವರ್ಲ್, ನ್ಯಾ. ಕೃಷ್ಣ ಎಸ್. ವೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ಅರ್ಜಿ ವಿರೇವಾರಿ ಮಾಡಿರುವ ಸಾಯಾಗಿಯ "ಈ ಸಂಬಂದ ಸಂಬಂದಿಗೆ

ನ್ಯಾಯಾಲಯ, ''ಈ ಸಂಬಂಧ ಏಕಸದಸ್ಯಪೀಠವು ತನ್ನ ಮುಂದಿರುವ ಅರ್ಜಿಯನ್ನು ಒಂದು ವಾರದಲ್ಲಿ ಅರ್ಜಿಯನ್ನು ಒಂದು ವಾರದಲ್ಲಿ ಇತ್ಯರ್ಥಪಡಿಸಬೇಕು. ವಿದ್ಯುತ್ ಖರೀದಿ ದರ ಸೇರಿದಂತೆ ಎಲ್ಲಾ ವಿವಾದಾತ್ಮಕ ಅಂಶಗಳನು ಆಲಿಸಲು ಏಕಸದಸ್ತ ಪೀಠವ

ಮುಕ್ತವಾಗಿದ್ದು, ಎಲ್ಲಾವಾದಗಳನ್ನು ಮುಕ್ತ ವಾಗಿರಿಸಲಾಗಿದೆ," ಎಂದು ಆದೇಶಿಸಿತು. "ಏಕಸದಸ್ಯ ಪೀಠದ ಮುಂದಿರುವ ಅರ್ಜಿಯು ಇತ್ಯರ್ಥವಾಗುವವರೆಗೂ ಸರಕಾರವು ಜೆಎಸ್ಡಬ್ಲ್ಯೂ ಎನರ್ಜಿ ಲಿಮಿಟೆಟ್ಗೆ ಪ್ರತಿ ಯೂನಿಟ್ ವಿದ್ಯುತ್ ಖರೀದಿಗೆ 7.25 ರೂಪಾಯಿ ಪಾವತಿಸ ಬೇಕು. ವಿದ್ಯುತ್ ಖರೀದಿ ದರವು ಅರ್ಜಿ ಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ,'' ಎಂದು ವಿಭಾಗೀಯ ಪೀಠ ತಿಳಿಸಿದೆ.

ಅರ್ಜಿದಾರರ ಪರ ವಕೀಲರು ಅರ್ಜದಾರರ ಪರ ವಕೀಲರು, ''ಸರಕಾರವು ಆದೇಶದ ಮೂಲಕ ಪ್ರತಿ ಯೂನಿಟ್ಗೆ 4.86 ರೂಪಾಯಿಯಂತೆ ಖರೀದಿಸಲಾಗುವುದು ಎಂದು ಹೇಳಿದೆ ಆದರೆ ಆಂತಹ ಆದೇಶ ಮಾಡಲು ಸರಕಾರಕ್ಕೆ ಅಧಿಕಾರವಿಲ್ಲ. ವಿದ್ಯುಚ್ಛಕ್ತ ಕಾಯಿದೆ ಸೆಕ್ಷನ್ 11ರಡಿ ಕೇಂದ್ರ ಸರಕಾರವು ಕಳೆದ ಫೆ.20ರಂದು ಮಾಡಿರುವ ಆದೇಶ ಪಾಲಿಸಬೇಕಿದೆ,"

ಎಂದು ಪೀಠಕೈ ತಿಳಿಸಿದರು. "ಅಲ್ಲದೆ, ಮಾರುಕಟ್ಟೆಯಲ್ಲಿ ಪ್ರಸ್ತುತ ಚಾಲ್ರಿಯಲ್ಲಿರುವ ದರಕ್ಕೆ ವಿರುದ್ಧವಾಗಿ ಸರಕಾರ ಅರ್ಧ ಹಣ ಪಾವತಿಸಲಾಗು ವುದು ಎಂದು ಹೇಳಿದೆ. ಇದರಿಂದ ಪ್ರತಿ ವುದು ಎಂದು ಹೇಳದ. ಇದರಿಂದ ಪ್ರತಿ ದಿನ ಜೆಎಸ್ಡಬ್ನ್ನೂಗೆ 10 ಕೋಟಿ ರೂಪಾಯಿ ನಷ್ಟವಾಗಲಿದೆ,'' ಎಂದರು. ಆಡ್ವೊಕ್ಟೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ''ಬರ ಪರಿಸ್ಥಿತಿಯಿಂದಾಗಿ ಪ್ರತಿದಿನವೂ ವಿದ್ಯುತ್ ಸಮಸ್ಯೆ

ಪ್ರಕರಿಸುತ್ತು ಪದ್ಯುತ್ ಸಮಸ್ಯ ಎದುರಿಸುತ್ತಿರುವುದರಿಂದ ರಾಜ್ಯದಲ್ಲಿನ ವಿದ್ಯುತ್ ಉತ್ಪಾದಕರಿಗೆ ವಿದ್ಯುತ್ ಉತ್ಪಾದಿಸಿ ರಾಜ್ಯದ ಗ್ರಿಡ್ಗೆ ಮಾತ್ರ ವಿದ್ಯುತ್ ಪೂರೈಸಲು ಕಾಯಿದೆ ಸೆಕ್ಷನ್ 11ರ ಅಡಿ ತನ್ನ ವ್ಯಾಪ್ತಿ ಬಳಕೆ ಮಾಡುವುದು ಅನಿವಾರ್ಯವಾಗಿದೆ,'' ಎಂದರು.

ವಿದ್ಯಾಶಂಕರ ಪ್ರಶಸ್ತಿಗೆ ಶಿರೂರ, ಪುರಸ್ಕಾರಕ್ಕೆ ಗಿರಿಮಲ್ಲನವರ ಆಯ್ಕೆ

■ **ವಿಕ ಸುದ್ದಿಲೋಕ** ಬೆಂಗಳೂರು ಡಾ. ಎಸ್.

ತಾ. ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಟಾನವು ನೀಡುವ 2023ನೇ ಸಾಲಿನ ವಿದ್ಯಾಶಂಕರ ಪ್ರಶಸ್ತಿ'ಗೆ ಕರ್ನಾಟಕ ಎದ್ದು ಎರಡಿ ಎರಡಿ ನಿರ್ದಾರ ಮತ್ತುವಿದ್ಯಾಲಯದ ವಿಶ್ವಾಂತ ಪ್ರಾಧ್ಯಾಪಕರೂ ಆದ ಹಿರಿಯ ಸಂಶೋಧಕ ಡಾ. ಬಿ.ವಿ. ಶಿರೂರ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶ್ನೆಯು 35 ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡಿದೆ.

ಅದೇ ರೀತಿ ಪ್ರತಿಷ್ಠಾನ ನೀಡುವ ಮತ್ತೊಂದು ಪ್ರಶಸ್ತಿಯಾದ ವಿದ್ಯಾಶಂಕರ ಪುರಸ್ಕಾರಕ್ಕೆ ಯುವ ಸಂಶೋಧಕರು ಮತ್ತು ಗ್ರಂಥಪಾಲಕರಾದ ಪ್ರಕಾಶ ಗಿರಿಮಲ್ಪನವರ ಅವರನ್ನು



ಮಾಡಲಾಗಿದೆ. ಪರಸಾರವ 15 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಗಂಟೆಗೆ ನಗರದ ಜೆ.ಸಿ. ರಸೆಯಲ್ಲಿರುವ ನಯನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಟಾನದ ಕಾರ್ಯದರ್ಶಿ ಡಾ. ರುದ್ರೇಶ್ ಅದರಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

53. ಕೋಲಾರ

ಆಯುಕ್ತರ ಕಾರ್ಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ

4ನೇ ಮಹಡಿ, ಮಿಂಟೋ ಶ್ರೀ ಆಂಜನೇಯ ಭವನ, ಆಲೂರು ವೆಂಕಟರಾವ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು –18. ದೂರವಾಣಿ: 26709689/ 26706775, ಫ್ಯಾಕ್ಸ್: 26700801, Email: endowmentcommissioner@gmail.com

–: ಪ್ರಕಟಣೆ :– ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಣಯ ದಕ್ಷಿಗಳ (ವಿದ್ಯಾಪಡಿ) ಅಧಿನಿಯವ 2010 ಸೆಕ್ಟರ್ 25 ರಸ್ತಯ ರಾಜ್ಯದಲ್ಲಿನ್ 'ಎ' ಪ್ರವರ್ಗದ ಈ ಕಳಕಂಡ 88 ಅಧಿಸೂಚಿಕ ಸಂಸ್ಥೆಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಕುರಿತು ಆಸ್ಥ ಭಕ್ತ್ಯಾಗಳು/ಸಾರ್ವಜನಿಕರಿಂದ ಸದಸ್ಯತ್ನಕ್ಕೆ ಅರ್ಜಿ ಸಲ್ಲಿಸಲು ತಿಳಿಸಿ ದೀನಾಂಕ: 20.02.202. ೧. 20.04.202 ರಾಜ್ಯ 20.04.202 ರಾಜ್ಯ 20.02.2023 ರಾಜ್ಯ 20.04.202 ರಾಜ್ಯ 20.02.202 ರಾಜ್ಯ 20.04.202 ರಾಜ್ಯ 20.02.202 ರಾಜ್ಯ 20.04.202 ರಾಜ್ಯ 20.02.202 ರಾಜ್ಯ ಪ್ರತ್ಯಾತನಾ ಸಮಿತಿಗೆ ನೇಮಿಸುವಂತೆ ಕೋರ ಹೊಸಲಾಗಿ ಹಲವಾರು ಮನವಗಳ ಸ್ಥತ್ಯತವಾಗುತ್ತಿರುವಂದರಿಂದ ಸರು ದೇವಾಲಯಗಳಿಗೆ ಪ್ರಾಥ ಹಾಸು ಜಿಪ್ಪೆ ತಿಳಿಸಿದುವಂತೆ ಕೋರ ಹೊಸಲಾಗಿ ಹಲವಾರು ಮನವಗಳ ಸ್ಥತ್ಯತವಾಗುತ್ತಿರುವಂದರಿಂದ ಸರು ದೇವಾಲಯಗಳಿಗೆ ಪ್ರಾಥಾ ಹಾಸು ಜಿಪ್ಪೆ ತಿಳಿಸಿದುವಂತೆ ಅರಾಜ್ಯ ಪ್ರವರ್ಣವಾಗುತ್ತ ಕರ್ನಾಟಕಿಯಾಗಿದೆ ಪ್ರಕ್ಷಿಗಳು ಪ್ರವರ್ಣವಾಗುತ್ತಿರುವ ಸಂಸ್ಥೆಗಳು ಮತ್ತು ಧರ್ಮವಾಗುತ್ತ ಕರ್ನಾಟಕಿಯನ್ನು ಹೊಸಲಿಸಲು ವರ್ಣಾಣ ಕ್ಷಿಗುತ್ತ ಸಂಸ್ಥೆಗಳು ಮತ್ತು ಧರ್ಮವಾಗುತ್ತದೆ ಪ್ರಕ್ಷಿಗಳು ಪ್ರಕ್ಷಿಗಳು ಪ್ರತ್ಯಾತಿಕೆ ಸರುವರ್ಣ ಪ್ರತ್ಯಾತಿ ಮಾರ್ಯವಾಗುತ್ತದೆ ಬೆಳೆಸಲು ಆರೋಪಿಸಲಾಗಿ ಆರಾಜ್ಯ ಪ್ರವರ್ಣವಾಗುತ್ತದೆ ಪ್ರಕ್ಷಿಗಳು ಪ್ರತ್ಯಾತಿಕೆ ಸರುವರ್ಣ ಪ್ರತ್ಯಾತಿ ಪ್ರಾಥಾ ಪ್ರಕ್ಷಿಗಳು ಪ್ರಕ್ಷಿಗಳು ಪ್ರವರ್ಣವಾಗುತ್ತದೆ ಪ್ರಕ್ಷಿಗಳು ಮತ್ತು ಧರ್ಮವಾಗುತ್ತದೆ ಪ್ರಕ್ಷಿಗಳು ಪ್ರಕ್ಷಿಗಳು ಪ್ರತ್ಯಾತಿಕೆ ಪ್ರಕ್ಷಿಗಳು ಪ್ರತ್ಯಾತಿಕೆ ಪ್ರಕ್ಷಿಗಳು ಪ್ರತ್ಯಾತಿಕೆ ಪ್ರಕ್ಷಿಗಳು ಪ್ರವರ್ಣವಾಗುತ್ತದೆ ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರತ್ಯಾತಿಕೆ ಪ್ರಕ್ಷಿಗಳು ಪ್ರಕ್ತಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ್ಷಿಗಳು ಪ್ರಕ

ಕ್ರ ಸಂ	ಜಿಲ್ಲೆ	ತ್ರ ಸಂ	ದೇವಸ್ಥಾನದ ಹೆಸರು ವಿಳಾಸ
1.	ಬೆಂಗಳೂರು ನಗರ	1.	ಶ್ರೀ ಕುಮಾರಸ್ವಾಮಿ ದೇವಸ್ಥಾನ ಮತ್ತು ಸಮೂಹ ದೇವಾಲಯಗಳು ಹನುಮಂತನಗರ, ಬೆಂಗಳೂರ
2.		2.	ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಗವಿಷುರಂ ಗುಟ್ಟಹಳ್ಳ
3.		3.	ಶ್ರೀ ದೊಡ್ಡಗಣಪತಿ ದೇವಸ್ಥಾನ ಮತ್ತು ಮಲ್ಲಿಕಾರ್ಜುನ ದೇವಸ್ಥಾನ, ಬಸವನಗುಡಿ, ಬೆಂಗಳೂರು.
4.		4.	ಶ್ರೀ ಸೋಮೇಶ್ವರಸ್ವಾಮಿ ದೇವಾಲಯ, ಹಲಸೂರು, ಬೆಂಗಳೂರು.
5.		5.	ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಲಸೂರು, ವೆಂಗಳೂರು
6.		6.	ಶ್ರೀ ಆಂಜನೇಯಸ್ವಾಮಿ ದೇವಾಲಯ, ಬಾಣಸವಾಡಿ ಬೆಂಗಳೂರು ಪೂರ್ವ ತಾಲ್ಲೂಕು.
7.		7.	ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಮಲ್ಲೇಶ್ವರಂ, ಬೆಂಗಳೂರು.
8.		8.	ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ, ಬಳೆಪೇಟೆ ಬೆಂಗಳೂರು.
9.		9.	ಶ್ರೀ ಕಾಡು ಮಲ್ಲೇಶ್ವರಸ್ವಾಮಿ ದೇವಾಲಯ ಮಲ್ಲೇಶ್ವರಂ, ಬೆಂಗಳೂರು.
10.		10.	ಶ್ರೀ ಮಿಂಟೋ ಆಂಜನೇಯಸ್ಕಾಮಿ ದೇವಾಲಯ ಚಾಮರಾಜ ಪೇಟೆ ಬೆಂಗಳೂರು
11.		11	ಶ್ರೀ ಮಹಾಗಣಪತಿ ದೇವಾಲಯ, ಮಲ್ಲೇಶ್ವರಂ, ಬೆಂಗಳೂರು.
12.		12	ಶ್ರೀ ರಾಘವೇಂದ್ರ ಆಂಜನೇಯಸ್ವಾಮಿ ದೇವಾಲಯ. ಮಲ್ಲೇಶ್ವರಂ, ಬೆಂಗಳೂರು.
13.		13	ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಮಲ್ಲೇಶ್ವರಂ, ಬೆಂಗಳೂರು.
14.		14	ಶ್ರೀ ವಸಂತ ವಲ್ಲಬರಾಯಸ್ವಾಮಿ ದೇವಾಲಯ ವಸಂತಮರ, ಬೆಂಗಳೂರು.
15.		15	ಶ್ರೀ ಗುಂಡಾಂಜನೇಯ ಸ್ವಾಮಿ ದೇವಸ್ಥಾನ ಬೆಂಗಳೂರು ಉತ್ತರ ತಾಲ್ಲೂಕು ಬೆಂಗಳೂರು ನಗರ ಜಿಳ್ಳ
16.		16	ಶ್ರೀ ರಾಯ ರಾಯ ಛತ್ರ, ಜಾಮರಾಜಪೇಟೆ, ಬೆಂಗಳೂರು
17.		17	
17.		17	ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನ, ಜಾಮರಾಜಪೇಟೆ
	*****	-	ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ, ನಗರ್ತರಪೇಟೆ, ಬೆಂಗಳೂರು.
19.	ಬೆಂಗಳೂರು ಗ್ರಾಮಾಂತರ	1	ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯ, ಶಿವಗಂಗೆ, ನೆಲಮಂಗಲ ತಾಲ್ಲೂಕು
20.		2	ಶ್ರೀ ಬೈಲಾಂಜನೇಯಸ್ವಾಮಿ ದೇವಾಲಯ ಬೈರಶೆಟ್ಟಿ ಹಳ್ಳಿ ಗ್ರಾಮ ನೆಲಮಂಗಲ ತಾಲ್ಲೂಕು
21.	ಬಳ್ಳಾರಿ	1	ಶ್ರೀ ದೊಡ್ಡ ಬಸವೇಶ್ವರಸ್ವಾಮಿ ದೇವಸ್ಥಾನ ಕುರುಗೋಡು ಗ್ರಾಮ ಬಳ್ಳಾರಿ ತಾಲ್ಲೂಕು
22.		2	ಶ್ರೀ ಕಟ್ಟಿ ಬಸವೇಶ್ವರಸ್ವಾಮಿ ದೇವಾಲಯ, ಎತ್ತಿನಬೂದಿಹಾಳ್ ಗ್ರಾಮ, ಬಳ್ಳಾರಿ ತಾಲ್ಲೂಕು
23.		3	ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಶ್ರೀ ಆಂಜನೇಯಸ್ವಾಮಿ ದೇವಾಲಯ, ಮರಿಯಮ್ಮನ ಹಳ್ಳಿ, ಹೊಸಪೇಟೆ ತಾಲ್ಲೂಕು
24.		4	ಶ್ರೀ ಗೋಣಿ ಬಸವೇಶ್ವರ ದೇವಾಲಯ, ಕೊಲಹಳ್ಳಿ, ಹರಪ್ಪನಹಳ್ಳಿ ತಾಲ್ಲೂಕು
25.	ಬೆಳಗಾವಿ	1.	ಶ್ರೀ ದತ್ತಾತ್ರೇಯ ದೇವಸ್ಥಾನ ಪಂತಬಾಳೇಕುಂದ್ರಿ, ಬೆಳಗಾವಿ ತಾಲ್ಲೂಕು
26.		2.	ಶ್ರೀ ವೀರಭದ್ರ ದೇವಸ್ಥಾನ, ಗೊಡಜೆ, ರಾಮದುರ್ಗ ತಾಲ್ಲೂಕು.
27.		3.	ಶ್ರೀ ಮಾಯಕ್ಕಾ (ಮಹಾಕಾಳಿ) ದೇವಸ್ಥಾನ, ಚಿಂಚಲಿ ಗ್ರಾಮ, ರಾಯಬಾಗ ತಾಲ್ಲೂಕು.
28.		4.	ಪಾರಮಾರ್ಥನಿಕೇತನ ಹರಿಮಂದಿರ, ಆನಗೋಳ, ಬೆಳಗಾವಿ ತಾಲ್ಲೂಕು
29.		5.	ಶ್ರೀ ಸಮಾದೇವಿ ದೇವಸ್ಥಾನ, ಸಮಾದೇವಿ ಗಲ್ಲಿ, ಬೆಳಗಾವಿ ತಾಲ್ಲೂಕು
30.	ಬೀದರ್	1.	ಶ್ರೀ ನರಸಿಂಹ ಝರಣಿ ದೇವಾಲಯ, ಬೀದರ್ ನಗರ,
31.		2.	ಶ್ರೀ ವೀರಭದ್ರೇಶ್ವರ ದೇವಸ್ಥಾನ, ಚಾಂಗ್ಲೇರ, ಹುಮ್ಮಾಬಾದ್ ತಾಲ್ಲೂಕು
32.		3.	ಶ್ರೀ ವೀರಭದ್ರಶ್ವರ ದೇವಾಲಯ, ಪಂಚಕಮಿಟಿ, ಹುಮ್ಯಾಬಾದ್ ತಾಲ್ಲೂಕು.
33.		4.	ಶ್ರೀ ಸಿದ್ದೇಶ್ವರ ದೇವಸ್ಥಾನ ಹೊನ್ನಿಕೇರಿ ಬೀದರ್ ತಾಲ್ಲೂಕು
34.	ಬಿಜಾಮರ	1.	ಶ್ರೀ ಸಿದ್ದೇಶ್ವರ ದೇವಸ್ಥಾನ, ಬಿಜಾಮರ.
35.	ಚಾಮರಾಜನಗರ	1.	
36.	ಡಾಮರಾದನಗರ ಚಾರ್	2.	ಶ್ರೀ ರಂಗನಾಥಸ್ವಾಮಿ ಸಮೂಹ ದೇವಸ್ಥಾನ, ಶಿವನಸಮುದ್ರ, ಕೊಳ್ಳೇಗಾಲ ತಾಲ್ಲೂಕು
201			ಶ್ರೀ ಬೆಳಗಿರಿ ರಂಗನಾಥಸ್ವಾಮಿ ದೇವಾಲಯ, ಬಿಳಗಿರಿ ರಂಗನಬೆಟ್ಟ, ಯಳಂದೂರು ತಾಲ್ಲೂಕು.
37.	ಚಿಕ್ಕಮಗಳೂರು	1.	ಶ್ರೀ ಋಷ್ಯಶೃಂಗೇಶ್ವರಸ್ವಾಮಿ ದೇವಸ್ಥಾನ, ಕಿಗ್ಗಾ, ಶೃಂಗೇರಿ ತಾಲ್ಲೂಕು
38.	ಚಿಕ್ಕಬಳ್ಳಾಮರ	1.	ಶ್ರೀ ಯೋಗಭೋಗನಂದಿಶ್ವರ ದೇವಾಲಯ, ನಂದಿ, ಚಿಕ್ಕಬಳ್ಳಾಮರ ತಾಲ್ಲೂಕು
39.		2.	ಶ್ರೀ ವೆಂಕಟರಮಣಸ್ವಾಮಿ ದೇವಾಲಯ ತಲಕಾಯಲಬೆಟ್ಟ, ಶಿಡ್ಲಘಟ್ಟ ತಾಲ್ಲೂಕು
40.	ದಾವಣಗೆರೆ	1.	ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ, ಅಮ್ಮನಗುಡ್ಡ, ಚನ್ನಗಿರಿ ತಾಲ್ಲೂಕು.
41.	ದಕ್ಷಿಣ ಕನ್ನಡ	1.	ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಾಂಡೇಶ್ವರ, ಮಂಗಳೂರು ತಾಲ್ಲೂಕು
42.		2.	ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇ, ಬೋಳಾರ, ಮಂಗಳೂರು ತಾಲ್ಲೂಕು.
43.		3.	ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ತಲಪಾಡಿ, ಮಂಗಳೂರು ತಾಲ್ಲೂಕು.
44.	ಗುಲ್ಬರ್ಗಾ	1.	ಶ್ರೀ ದತ್ತಾತ್ರೇಯ ದೇವಸ್ಥಾನ, ಗಾಣಗಾಮರ ಅಫಜಲಮರ ತಾಲ್ಲೂಕು.
45.		2.	ಶ್ರೀ ಅಣವೀರಭದ್ರೇಶ್ವರ ದೇವಾಲಯ ಕೋರವಾರ, ಚಿತ್ತಾಮರ ತಾಲ್ಲೂಕು
46.		3.	ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ, ನಾಗಾವಿ, ಚಿತ್ತಾಮರ ತಾಲ್ಲೂಕು
47.		4.	ಶ್ರೀ ಬಲಭೀಮಶೇನ ದೇವಾಲಯ, ಮೊತಕಪಲ್ಲಿ, ಸೇಡಂ ತಾಲ್ಲೂಕು.
48.	ಹಾಸನ	1.	ಶ್ರೀ ನಾಗೇಶ್ವರಸ್ವಾಮಿ ದೇವಾಲಯ, ನವಿಲೆ, ಚನ್ನರಾಯಪಟ್ಟಣ ತಾಲ್ಲೂಕು
49.		2.	ಶ್ರೀ ಚೌಡೇಶ್ವರಿ (ಮರದಮ್ರ) ದೇವಾಲಯ ಹಾಸನ
		1	- a ' · · ·

1. ಶ್ರೀ ಓಂಕಾರೇಶ್ವರ ದೇವಸ್ಥಾನ, ಮಡಿಕೇರಿ ನಗರ.

ಶ್ರೀ ಇಗ್ಗುತ್ತಪ್ಪ ದೇವಾಲಯ, ಪಾಡಿ, ಮಡಿಕೇರಿ ತಾಲ್ಲೂಕ

ಶ್ರೀ ಆಂಜನೇಯಸ್ವಾಮಿ ದೇವಾಲಯ, ಮುಳಬಾಗಿಲು ನಗರ.

 ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕತಿರುಪತಿ, ಮಾಲೂರು ತಾಲ್ಲೂಕು ಶ್ರೀ ಪ್ರಸನ್ಯ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ, ರಾಬರ್ಟ್ ಸನ್ ಪೇಟೆ, ಕೆ.ಜಿ.ಎಫ್ ತಾಲ್ಲೂಕು

56.	ಮಂಡ್ಯ	1.	ಶ್ರೀ ಚಿಲುವನಾರಾಯಣ ದೇವಾಲಯ, ಮೇಲುಕೋಟೆ, ಪಾಂಡವಮರ ತಾಲ್ಲೂಕು.
57.		2.	ಶ್ರೀ ರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ, ಮಂಡ್ಯ
58.		3.	ಶ್ರೀ ಡಿಂಕಾದಮ್ಮ ಮತ್ತು ಮಾರಮ್ಮ ದೇವಸ್ಥಾನ, ಡಿಂಕಾ ಪಾಂಡವಪುರ ತಾಲ್ಲೂಕು.
59.		4.	ಶ್ರೀ ಆಂಜನೇಯ ದೇವಾಲಯ, ಮುತ್ತತ್ತಿ ಗ್ರಾಮ, ಮಳವಳ್ಳಿ ತಾಲ್ಲೂಕು
60.		5.	ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ದೇವಸ್ಥಾನ, ಸಾಸಲು, ಕೆ.ಆರ್. ಪೇಟೆ ತಾಲ್ಲೂಕು
61.		6.	ಶ್ರೀ ಮತ್ತಿ ತಾಳೇಶ್ವರ ದೇ., ಕಲ್ಲುವೀರನಹಳ್ಳಿ, ಮಳವಳ್ಳಿ ತಾಲ್ಲೂಕು
62.		7.	ಶ್ರೀ ಗವಿರಂಗನಾಥಸ್ವಾಮಿ ದೇವಾಲಯ, ಬಿಲ್ಲೇನಹಳ್ಳಿ, ಕೆ.ಆರ್. ಪೇಟೆ ತಾಲ್ಲೂಕು
63.		8.	ಶ್ರೀ ಲಕ್ಷ್ಮೀಜನಾರ್ಧನ ಸ್ವಾಮಿ ದೇವಾಲಯ ಮಂಡ್ಯ ನಗರ
64.	ಮೈಸೂರು	1.	ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಾಲಯ, ನಂಜನಗೂಡು
65.		2.	ಶ್ರೀ ನಂಜರಾಜ ಬಹದ್ದೂರ್ ಛತ್ರ, ಮೈಸೂರು
66.		3.	ಶ್ರೀ ಮಸಣಿಕಮ್ಮ ದೇವಸ್ಥಾನ, ಪಿರಿಯಾಪಟ್ಟಣ, ಪಿರಿಯಾಪಟ್ಟಣ ತಾಲ್ಲೂಕು
67.	ರಾಯಚೂರು	1.	ಶ್ರೀ ಸುಗೂರೇಶ್ವರಸ್ವಾಮಿ ದೇವಾಲಯ, ದೇವಸೂಗೂರು, ರಾಯಚೂರು ತಾಲ್ಲೂಕು.
68.	ರಾಮನಗರ	1.	ಶ್ರೀ ರೇವಣ ಸಿದ್ದೇಶ್ವರಸ್ವಾಮಿ ದೇವಾಲಯ, ಅವ್ವೇರಹಳ್ಳಿ, ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು.
69.		2.	ಶ್ರೀ ತಿರುಮಲೆ ರಂಗನಾಥಸ್ವಾಮಿ ದೇವಾಲಯ ಮಾಗಡಿ ತಾಲ್ಲೂಕು
70.		3.	ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ, ಸಾವನದುರ್ಗ, ಮಾಗಡಿ ತಾಲ್ಲೂಕು
71.	ಶಿವಮೊಗ್ಗ	1.	ಶ್ರೀ ಮಹಾಗಣಪತಿ ದೇವಾಲಯ, ಸಾಗರ, ಸಾಗರ ತಾಲ್ಲೂಕು.
72.		2.	ಶ್ರೀ ಭೂತರಾಯ ಚೌಡೇಶ್ವರಿ ಮತ್ತು ಹಜರತ್ ಸಾದತ್ ಆಲಿ ದರ್ಗಾ ದೇವಾಲಯ, ಹಣಗೆರೆಕಟ
			ತೀರ್ಥಹಳ್ಳಿ ತಾಲ್ಲೂಕು.
73.		3.	ಶ್ರೀ ಹುಚ್ಚುರಾಯಸ್ವಾಮಿ ದೇವಾಲಯ ಶಿಕಾರಿಮರ, ಶಿಕಾರಿಮರ ತಾಲ್ಲೂಕು
74.	ತುಮಕೂರು	1.	ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ದೇವರಾಯನದುರ್ಗ, ತುಮಕೂರು ತಾಲ್ಲೂಕು.
75.		2.	ತ್ರೀ ಹುಲಿಯೂರಮ್ಮ ದೇವರು, ಹಳೇಊರು, ಕುಣಿಗಲ್ ತಾಲ್ಲೂಕು
76.		3.	ಶ್ರೀ ದಂಡಿನ ಮಾರಮ್ಮ ದೇವಸ್ಥಾನ, ಮಧುಗಿರಿ ಟೌನ್
77.		4.	ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ರಜತಾದ್ರಿಮರ, ತಿಪಟೂರು ತಾಲ್ಲೂಕು.
78.		5.	ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗಲಮಡಿಕೆ, ಪಾವಗಡ ತಾಲ್ಲೂಕು
79.		6.	ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯ ಕಸಬಾ ಗುಬ್ಬಿ ತಾಲ್ಲೂಕು
80.		7.	ಶ್ರೀ ಸಿದ್ದಾರಾಮೇಶ್ವರಸ್ವಾಮಿ ದೇವಾಲಯ ಯಳನಾಡು, ಚಿಕ್ಕನಾಯಕನಹಳ್ಳಿ ತಾಲ್ಲೂಕು
81.	ಉಡುಪಿ	1.	ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಉಪ್ಪುಂದ, ಕುಂದಾಪುರ ತಾಲ್ಲೂಕು
82.		2.	ಶ್ರೀ ಜನಾರ್ಧನ ದೇವಸ್ಥಾನ, ಕಾಮ, ಉಡುಪಿ ತಾಲ್ಲೂಕು.
83.	ಉತ್ತರ ಕನ್ನಡ	1.	ಶ್ರೀ ಮಾರಿಕಾಂಬ ದೇವಾಲಯ, ತಿರಸಿ ತಾಲ್ಲೂಕು
84.		2.	ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನ ಸೂಸಗಡಿ ಭಟ್ಕಳ ತಾಲ್ಲೂಕು
85.		3.	ಶ್ರೀ ಮಹಾಗಣಪತಿ ಶಂಕರ ದೇವಸ್ಥಾನ, ಶಿರಸಿ ತಾಲ್ಲೂಕು
86.		4.	ಶ್ರೀ ವೆಂಕರಮಣ ದೇವಸ್ಥಾನ, ಮಂಜುಗುಣಿ, ಶಿರಸಿ ತಾಲ್ಲೂಕು
87.		5.	ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಡವಿನಕಟ್ಟಾ ಶಿರಾಲಿ ಭಟ್ಕಳ
88.	ಯಾದಗಿರಿ	1.	ಶ್ರೀ ಮೈಲಾರಲಿಂಗೇಶ್ವರ ದೇವಾಲಯ ಮೈಲಾರಪುರ, ಯಾದಗಿರಿ ತಾಲ್ಲೂಕು.

ಧಾರ್ಮಕ ದತ್ತಿ ಇಲಾಖಾ ನ್ಯಾಪಿಯಲ್ಲಿ ಬರುವ ಕೆಳಕಂಡ ಡೇನಾಲಯಗಳ ವ್ಯವಸ್ಥಾಪಕಾ ಸಮಿತಿ ಅವಧಿಯು ದೇನಾಲಯದ ಹೆಸರ: ಮಾಂದೆ ನಮೊದಲಿಸಿರುವ ದೀನಾಲಕಗಳಂದು ಮಕ್ರಾಯವಾಗಲಿರುವುದರಿಂದ ಸದರ ದೇವಾಲಯಗಳಿಗೆ ಕಾಯ್ದಿಯ ಸೆಕ್ಟರ್ 25ರನ್ನಯ ಹೊಸದಾಗಿ ವ್ಯವಸ್ಥಾಪಕಾ ಸಮಿತಿಯನ್ನು ರಚಿಸಲು ದೀನಾಂಕ: 13,10,2023ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯ ವಿಷಯ ಸೂಚ (11)ರಲ್ಲಿ ತೀರ್ಮಾನಿಸಲಾಗಿರುತ್ತದೆ.

<u>ಕ್ರ</u> ಸಂ	200	ಶ್ರ ಸ	ದೇವಾಲಯದ ಹೆಸರು ಮತ್ತು ವಿಳಾಸ	ವ್ಯವಸ್ಥಾಪನಾ ಸಮಿತಿ ಅವಧಿ ಮುಕ್ತಾಯವಾದ/ ಮುಕ್ತಾಯವಾಗುವ ದಿನಾಂಕ
1.	ಉಡುಪಿ	1.	ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಮುಂಡ್ಕೂರು, ಕಾರ್ಕಳ ತಾಲ್ಲೂಕು	26.10.2023
		2.	ಶ್ರೀ ಮಹಿಷಮರ್ಧಿನಿ ದೇವಾಲಯ, ಕಡಿಯಾಳಿ, ಉಡುಪಿ ತಾಲ್ಲೂಕು	26.10.2023
	5	3.	ಶ್ರೀ ಅಮೃತೇಶ್ವರಿ ದೇವಾಲಯ, ಕೋಟ, ಬ್ರಹ್ಮಾವರ ತಾಲ್ಲೂಕು	26.10.2023
		4.	ಶ್ರೀ ಮೂಕಾಂಬಿಕಾ ದೇವಾಲಯ, ಕೊಲ್ಲೂರು, ಬೈಂದೂರು ತಾಲ್ಲೂಕು	26.10.2023
2.	ದಕ್ಷಿಣ ಕನ್ನಡ	5.	ಶ್ರೀ ಸುಬ್ರಹ್ಮಣ್ಯ ದೇವಾಲಯ, ಹಳೆಯಂಗಡಿ, ತೋಕೂರು, ಮಂಗಳೂರು ತಾಲ್ಲೂಕು	01.11.2023
	,	6.	ಶ್ರೀ ಸಹಸ್ರಲಿಂಗೇಶ್ವರ ದೇವಾಲಯ, ಉಪ್ಪಿನಂಗಡಿ, ಮತ್ತೂರು ತಾಲ್ಲೂಕು	03.11.2023
	,	7.	ಶ್ರೀ ಮಲ್ಲಿಕಾರ್ಜುನ ದೇವಾಲಯ, ತೋಡಿಕಾನ, ಸುಳ್ಯ ತಾಲ್ಲೂಕು	04.11.2023
		8.	ಶ್ರೀ ಸೋಮನಾಥ ದೇವಾಲಯ, ಸೋಮೇಶ್ವರ, ಮಂಗಳೂರು ತಾಲ್ಲೂಕು	05.11.2023
		9.	ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯ, ಪಂಜ, ಸುಳ್ಯ ತಾಲ್ಲೂಕು	12.11.2023
		10.	ಶ್ರೀ ಕಾವುಬೈಲ್ ಪಂಚಲಿಂಗೇಶ್ವರ ದೇವಾಲಯ, ಬಜಾಲ್ ಕಂಕನಾಡಿ ಮಂಗಳೂರು ತಾಲ್ಲೂಕು	20.11.2023
		11.	ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಶರವೂರು, ಅಲಂಕಾರು ಗ್ರಾಮ, ಕಡಬ ತಾಲ್ಲೂಕು	20.11.2023
		12.	ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಂಟ್ವಾಳ ತಾಲ್ಲೂಕು	28.11.2023
		13.	ಶ್ರೀ ನಂದನೇಶ್ವರ ದೇವಾಲಯ, ಪಣಂಬೂರು, ಮಂಗಳೂರು ತಾಲ್ಲೂಕು	29.11.2023
		14.	ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಾಲಯ, ನಂದಾವರ, ಬಂಟ್ವಾರ ತಾಲ್ಲೂಕು	29.11.2023
		15.	ಶ್ರೀ ವೈದ್ಯನಾಥೇಶ್ವರ, ದೇವಾಲಯ ಕೊಕ್ಕಡ, ಬೆಳ್ತಗಂಡಿ ತಾಲ್ಲೂಕು.	29.11.2023

ಪ್ರವರ್ಗದ ದೇವಾಲಯಗಳಿಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಅಧಿನಿಯಮ 2011ರ ್ರಾನ್ 25 ರನ್ನಯ ವ್ಯವಸ್ಥಾಪಣ ಸಮಿತಿಯನ್ನು ರಚಿಸಲು ಆಸಕ್ತ ಭಕ್ತಾಧಿಗಳಿಂದ/ಸಾರ್ವಜಾಯ ದಕ್ಷಿಗಳ (ತಿದ್ದಾಪಣಿ) ಅಧಿನಿಯಮ 2011ರ ಪ್ರೋತಿ 25 ರನ್ನಯ ವ್ಯವಸ್ಥಾಪಣ ಸಮಿತಿಯನ್ನು ರಚಿಸಲು ಆಸಕ್ತ ಭಕ್ತಾಧಿಗಳಿಂದ/ಸಾರ್ವಜನಿಕರಿಂದ ಅರ್ಜಿಗಳನ್ನು ಆತ್ವಾನಿಸಿ ಪ್ರಕಟಣೆ ಹೊರಡಿಸಲಾಗಿದೆ.

ಸದರಿ ದೇವಾಲಯಗಳ ವೃವಸ್ಥಾಪನಾ ಸಮಿತಿಗೆ ಕನಿಷ್ಟ 25 ವರ್ಷಕ್ಕಿಂತ ಮೇಲ್ಪಟ್ಟ ಆಸ್ತಕ ಭಕ್ತಾಧಿಗಳು ಸದಸ್ಯತ್ವ ಕೋರಿ ಅರ್ಜಿ ನಮೂನೆ–I(ಐ)(22ನೇ ನಿಯಮ) ನಮೂನೆಯಲ್ಲಿ ಭರ್ತಿ ಮಾಡಿ, ಅರ್ಜಿಯನ್ನು ರಿನಾಂಕೆ, 27.II.2023 ರೋಗಾಗಿ "ಆಯುಕ್ತರು, ಹಿಂದೂ ಥಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಮಿಂಟೋ ಶ್ರೀ ಅಂಜನೇಯ ಭವನ, ಆಲೂರು ವೆಂಕಟರಾವ್ ರಸ್ತೆ, ಚಾಮರಾಜಪೇಟೆ, ಚೆಂಗಳೂರು-560918" ಇಲ್ಲಿಗೆ ನೇರವಾಗಿ ಸಲ್ಲಿಸತಕ್ಷದ್ದು, ಅಂತಹ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು, ನಿಗವಿ ಆವಧಿಯ ನಂತರದಲ್ಲಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. (ನಿಗವಿತ ಅರ್ಜಿ ನಮೂನೆಯ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮತ್ತು www.itms.kar.gov.in ನಲ್ಲಿ ಲಭ್ಯವಿರುತ್ತದೆ.

ಸಹಿ/- ಆಯುಕ್ತರು ಹಿಂದೂ ಥಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಹಾಗೂ ಸದಸ್ಯ ಕಾರ್ಯದರ್ಶಿ, ರಾಜ್ಯ ಧಾರ್ಮಿಕ ಪರಿಷತ್, ಬೆಂಗಳೂರು

ವಾ.ಸಾ.ಸಂ.ಇ/ವಾಪ್ರ/2030/ಆಕಾರ್/2023-24